



# International Journal of Kannada Research

[www.kannadajournal.com](http://www.kannadajournal.com)

ISSN: 2454-5813  
IJKR 2023; 9(2): 114-115  
© 2023 IJKR  
[www.kannadajournal.com](http://www.kannadajournal.com)  
Received: 09-01-2023  
Accepted: 16-03-2023

ನಾರಾಯಣ ಸ್ವಾಮಿ ಎಸ್.ಜಿ  
ಪ್ರೋಫೆಸರ್, ವಿ.ಇ.ಟಿ. ಪ್ರಥಮ  
ದಜ್ರ್ ಕಾಲೀಜ್, ಜೆ.ಪಿ.ನಗರ,  
ಬೆಂಗಳೂರು, ಕರ್ನಾಟಕ, ಭಾರತ

ಸಂಗೀತಾ ಬಿ.ಎಂ.  
ಸಹಾಯಕ ಪ್ರಾಧ್ಯಾಪಕರು, ವಿ.ಇ.ಟಿ.  
ಪ್ರಥಮ ದಜ್ರ್ ಕಾಲೀಜ್,  
ಜೆ.ಪಿ.ನಗರ, ಬೆಂಗಳೂರು,  
ಕರ್ನಾಟಕ, ಭಾರತ

## ಬಸಪ್ಪಶಾಸ್ತೀಗಳ ಅಭಿಜ್ಞಾನ ಶಾಕುಂತಲ ಒಂದು ಅವಲೋಕನ

ನಾರಾಯಣ ಸ್ವಾಮಿ ಎಸ್.ಜಿ ಮತ್ತು ಸಂಗೀತಾ ಬಿ.ಎಂ.

### ಪೀಠಿಕೆ

ಭಾಷೆ ಮನುಷ್ಯನ ಬಹುಮುಖ್ಯವಾದ ಅಂಶ. ಭಾಷೆ ಮತ್ತು ಸಾಹಿತ್ಯದಲ್ಲಿ ಭಾಷಾಂತರಕ್ಕೆ ಮಹತ್ವದ ಸ್ಥಾನವಿದೆ. ಅನುವಾದ ಎನ್ನುವುದು ಸಾಹಿತ್ಯದ ಮಹತ್ವದ ಪ್ರಕಾರ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ವಿಷಯವನ್ನು ಜ್ಞಾನವನ್ನು ಚಿಂತನೆಯನ್ನು ಭಾಷಾಂತರಗೊಳಿಸುವ ಮೂಲಕ ಅರಿವನ್ನು ವಿಸ್ತರಿಸುವ ಮಹತ್ವದ ಕಾರ್ಯವೇ ಅನುವಾದ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಅನ್ವಯೀಕೀ ಭಾಷೆಗಳ ಪ್ರಭಾವ ಬೀರಿದೆ. ಇಂತಹ ಒಂದು ಕಾಲಘಟ್ಟದಲ್ಲಿ ಸಂಸ್ಕೃತ, ಇಂಗ್ಲೀಷ್ ಭಾಷೆಯಿಂದ ಸಾಕಷ್ಟು ಅನುವಾದಗೊಳಿಸುವು. ಅದರಲ್ಲಿ ಒಂದು ಮಹತ್ವದ ಮುಖ್ಯವಾಗಿ ನಾವು ಗಮನಿಸಬಹುದಾದಂತಹ ಕೃತಿ ಅದು ಪ್ರಾಚೀನ ಕಾಲದಲ್ಲಿ ತನ್ನ ಭಾಷನ್ನು ಮೂಡಿಸಿರುವಂತಹ, ಮಹತ್ವದ ಸಂಸ್ಕೃತ, ಕೃತಿ ಎಂದರೆ ಕಾಳಿದಾಸನ "ಅಭಿಜ್ಞಾನ ಶಾಕುಂತಲಂ". ಇದನ್ನು ಕನ್ನಡದ ಪ್ರಸಿದ್ಧ ಕವಿಯಾದ ಬಸಪ್ಪಶಾಸ್ತೀಯವರು "ಅಭಿಜ್ಞಾನ ಶಾಕುಂತಲ"ವೆಂದು ಅನುವಾದಿಸಿ, ಕನ್ನಡದ ಸಾಹಿತ್ಯ ಪರಂಪರೆಯನ್ನು ಶೀಮಂತಗೊಳಿಸಿದರು. ಮೈಸೂರು ಮಹಾರಾಜರ ಕಾಲಘಟ್ಟದಲ್ಲಿ ಇಂತಹ ಸಾಂಸ್ಕೃತಿಕ, ಕಲೆ, ಸಾಹಿತ್ಯಕ್ಕೆ ಶ್ರಯಾಶೀಲ ಚಟುವಟಿಕೆಗೆ ನವೋದಯ ಮೂರ್ವ ಕಾಲಘಟ್ಟ ಸಾಕಷ್ಟು ಮೌಲ್ಯಾಂಶಿಸುತ್ತಾ ಬಂದಿದೆ. ಅದರಲ್ಲಿ ಪ್ರಾಚೀನ ಕನ್ನಡ ಸಾಹಿತ್ಯದ ಸಂಸ್ಕೃತ, ಪ್ರಾಕ್ತದ ಪ್ರಭಾವ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಗ್ರೀಕ್, ಲ್ಯಾಟೀನ್, ಇಂಗ್ಲೀಷ್ ಹಾಗು ಹಲವಾರು ಭಾಷೆಗಳ ಪ್ರಭಾವ ಬೀರಿದೆ. ಅನುವಾದ ಶಬ್ದದಲ್ಲಿ ವಾರ್ದೆ ಧಾತುವಿಗೆ ಅನು ಎಂಬ ಉಪಸರ್ಗ ಸೇರಿ ಅನುವಾದ ಪದ ನಿಷ್ಪತ್ತಿಯಾಗಿದೆ. ಅನುವಾದ ಎಂದರೆ ಮೂರಕದಲ್ಲಿ ಹೇಳಿದ್ದನ್ನು ಇನ್ನೊಮ್ಮೆ ಹೇಳುವುದು. ಒಂದು ಭಾಷೆಯಲ್ಲಿ ರಚಿಸಿರುವ ಬರಹಗಳನ್ನು ಬಹುಮುಖ್ಯವಾಗಿ ಹೇಳುವುದೇ ಅನುವಾದ. ಅಂತಹ ವಿಷಯಗಳನ್ನು ಒಳಗೊಂಡಂತಹ ಸಾಹಿತ್ಯ ಕೃತಿ ಬಸಪ್ಪಶಾಸ್ತೀಗಳ "ಅಭಿಜ್ಞಾನ ಶಾಕುಂತಲ". ಸಂಸ್ಕೃತದ ಕಾಳಿದಾಸ ರಚಿಸಿರುವ ಅಭಿಜ್ಞಾನ ಶಾಕುಂತಲವು ಮಹಾಭಾರತ ಉಪಕರ್ತೆ ಆದ್ವರಿಂದ ಲೋಕಮಾನ್ಯ ಕತೆಯಾಗಿ, ಮರಾಠಾ ಕಾವ್ಯಗಳ ವಸ್ತುವಾದ್ವರಿಂದ ಬಹುಶ: ಕಾಳಿದಾಸನ ಶಾಕುಂತಲೆಯನ್ನು ಆಯ್ದು ಮಾಡಿಕೊಂಡ ಬಸಪ್ಪಶಾಸ್ತೀಯವರ ಮಹಾನ್ ವಿದ್ವಾನ್ ಸಂಸ್ಕೃತಿ ಹಾಗು ನಾಡ ಸಂಸ್ಕೃತಿಯ ಜೊತೆಗೆ ಚಿಂತನೆ ಮತ್ತು ಶಕುಂತಲೆ ಮತ್ತು ದುಷ್ಪಂತನ ಪ್ರೇಮ ನಿರ್ವೇದನೆ ಹಾಗು ವಿರಹವನ್ನು ಹೇಳಿಸಿ ಬದುಕಿನ ಪ್ರೇಮ ಮತ್ತು ಆಂತರಿಕ ಭಾವನೆಗಳು, ಮರಾಠಾ, ಕಾಲದ ವಿವಿಧ ಆಯಾಮಗಳನ್ನು ಅಶ್ವಂತ ವಿಭಿನ್ನವಾಗಿ ಕನ್ನಡ ಭಾಷೆಯ ಸಂಸ್ಕೃತಿಗೆ ಅನುಗುಣವಾಗುವಂತೆ ಏಮಾಂಸೆ ಮತ್ತು ರಸಭಾವಗಳಿಗೆ ಧಕ್ಕೆಯಾಗದಂತೆ ಹೆಚ್ಚಿತ್ಯಮಾಣ ಮಹತ್ವದ ಅನುವಾದ ಕೃತಿ ಇದಾಗಿದೆ.

ಕಾಳಿದಾಸನ ಮಹತ್ವದ ಕೃತಿಯು ಅನೇಕ ಭಾಷೆಗಳಲ್ಲಿ ಅನುವಾದವಾಗಿ, ಜಗತ್ತಿನಲ್ಲಿ ಒಂದು ರೀತಿಯ ಜೀವಿತವನ್ನು ರೂಪಿಸಿದೆ. ಸಂಸ್ಕೃತ ಅನುವಾದವು ಅನೇಕ ಭಾಷೆಗಳಲ್ಲಿ ಅನೇಕ ಶಾಕುಂತಲಗಳನ್ನು ಸೃಷ್ಟಿಸಿಕೊಟ್ಟಿದೆ. ಕನ್ನಡದಲ್ಲಿ ಮೊಟ್ಟಮೊದಲ ಅನುವಾದ ಚುರುಮುರಿ ಶೇಷಗಿರಿರಾಯರಾಗಿದ್ದು, ಅದರೆ ಎರಡನೆಯದು ಬಸಪ್ಪಶಾಸ್ತೀಯವರ ಶಾಕುಂತಲ ಸಂಸ್ಕೃತದ ಅನುವಾದದ ಮಹತ್ವದ ಕೃತಿ. ಕನ್ನಡದ ನಾಟಕ ಪರಂಪರೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ದ ಮೇರು ಕೃತಿ ಇದಾಗಿದೆ. ಪಾತ್ರಗಳನ್ನು ಒಂದೊಂದು ರೀತಿಯಲ್ಲಿ ಚಿತ್ರಿಸಲಾಗಿದೆ. ಸಂಸ್ಕೃತ ಕೃತಿಯ ಪಾತ್ರಗಳೇ ಇಲ್ಲಿಯೂ ಕೂಡ ರೂಪಿಸಲಾಗಿದೆ. ಈ ನೇಲದ ಬಹುರೂಪಕ ಸಂಸ್ಕೃತಿಯ ಹಾಗು ಮ್ಯಾದು, ಕೋಮಲ ಸ್ವಭಾವದ ಹೆಣ್ಣುಮಗಳು ಪ್ರಕೃತಿಯೊಂದಿಗೆ ಅವಳ ಸೌಂದರ್ಯದ ಪರಿಯು ಜಗತ್ತೇ ಮೋಹಿಸುವಂತೆ

Corresponding Author:  
ನಾರಾಯಣ ಸ್ವಾಮಿ ಎಸ್.ಜಿ.  
ಪ್ರೋಫೆಸರ್, ವಿ.ಇ.ಟಿ. ಪ್ರಥಮ  
ದಜ್ರ್ ಕಾಲೀಜ್, ಜೆ.ಪಿ.ನಗರ,  
ಬೆಂಗಳೂರು, ಕರ್ನಾಟಕ, ಭಾರತ

ದುಂಬಿಗಳು, ಕೋಗಿಲೆಗಳು ಪ್ರಕೃತಿಯ ಮೈಮರೆಯವಂತಿದ್ದ ಕೋಮಲೆಗೆ ದೂರದ ರಾಜಕುಮಾರ ದುಷ್ಯಂತನ ಪ್ರೇಮದಲ್ಲಿ ಬೀಳುವ ಆಕೆಯ ಒಲವು ಮನೋಹರ. ಕಣ್ಣಿರ ಸಾಕುಮಾ ಮಗಳಾಗಿ, ಸುಸಂಸ್ಕೃತ ಹೆಣ್ಣಾಗಿ, ರೂಪಿತಳಾದವರು ಪೀಠಿಯ ಬಲೆಯಲ್ಲಿ ಬೀಳುವ ಪರಿಯೇ ವಿಪರ್ಯಾಸ. ಬಹಳ ಅದ್ವಿತವಾಗಿ, ಕಥೆಯ ಪ್ರಧಾನ ನಾಯಕನಾದ ದುಷ್ಯಂತನು ಬೇಕೆಯ ದಂಡಯಾತ್ರೆಯಲ್ಲಿದ್ದಾಗ, ತ್ರಿಯ ಸಖಿಯರ ಜೊತೆಯಲ್ಲಿದ್ದ ಶಕುಂತಲೆಯನ್ನು ನೋಡುತ್ತೆಲೇ ಆಕೆಯ ತ್ರಿಯನಾಗಿ ಮೋಹಿಸಿ, ಗಾಂಧರ್ವ ವಿವಾಹನಾದ ರಾಜಕುಮಾರ. ಈ ಒಂದು ಪ್ರಸಂಗವನ್ನು ಕಾಳಿದಾಸ ರೂಪಿರುವ ಬಗೆಯಲ್ಲಿಯೇ ಬಸಪ್ತಶಾಸ್ತಿಗಳು ಜೀಚಿತ್ಯಮಾರ್ಣವಾಗಿ, ರಸಭಾವಗಳಿಗೆ ಅನುಗುಣವಾಗಿಯೇ ನಿರೂಪಿಸಿದ್ದಾರೆ. ನಯನ ಮನೋಹರವಾಗಿರುವ ಇಬ್ಬರ ಪ್ರೇಮಾಂಕುರ ವಿವಾಹದ ಬೇಸುಗೆಯಾಗಿದೆ. ದುಷ್ಯಂತಹು ಹೊರಡುವ ಸಂದರ್ಭ ಪ್ರಕೃತಿಯೇ ಶೋಕವಾಗುವ ಹಾಗೆ ಶಕುಂತಲೆಯ ಮನಸ್ಸು ಶೋಕಿಸುತ್ತಿದೆ. ಆದರೆ ದುಷ್ಯಂತನು ಹೊರಡುವ ಮನ್ನ ರಾಜಮುದ್ರೆಯನ್ನು ನೀಡಿ, ಅರಮನೆಗೆ ಕರೆಯಿಸಿಕೊಳ್ಳುವುದಾಗಿ ಹೇಳಿ ಹೊರಡುವನು. ಈ ಎಲ್ಲಾ ಜಿತ್ರೋವನ್ನೂ ಮನೋಜ್ಞವಾಗಿ ಜಿತ್ರಿಸಿರುವ ಬಸಪ್ತಶಾಸ್ತಿಯವರು ಕನ್ನಡ ಸಾಹಿತ್ಯದಲ್ಲಿಯೇ ಆಸ್ಥಾನ ವಿದ್ಘಾನ ಎನಿಸಿಕೊಂಡಿದ್ದಾರೆ. ಶಕುಂತಲೆಯ ತ್ರಿಯ ಗೆಳತಿಯರಾದ ಅನುಸೂಯ ಹಾಗು ತ್ರಿಯಂವದೆಯು ಗೆಳತನದ ವೈಶಿಷ್ಟ್ಯತೆಯನ್ನು ಮೂಲಕ್ಕೆ ದೋಷವಾಗದಂತೆ ಕಟ್ಟಿಕೊಡಲಾಗಿದೆ. ಗೆಳತಿಯ ಇಷ್ಟ ಕಷ್ಟಗಳಲ್ಲಿ ಇಬ್ಬರು ಗೆಳತಿಯರು ಬಹು ಕಾಳಜಿಯಿಂದಲೇ ನಡೆಯುವರು. ಕೋಪ, ಮುನಿಸುಗಳ ಜೊತೆಯಲ್ಲಿ ಒಂದು ಸ್ನೇಹವನ್ನು ಅಪೂರ್ವತೆಯಿಂದಲೇ ನೀಡಲಾಗಿದೆ.

ಕಣ್ಣಿರು ಶಕುಂತಲೆಯ ಸಾಕು ತಂದ. ತ್ರೀತಿಯ ಮಗಳ ಲಾಲನೆ, ಪಾಲನೆ ಮಾಡಿ ಬೇಕೆಂದಿರುತ್ತಿರುವ ತಪಸ್ಸಿಗೆ ಹೋದಾಗ ಮಗಳು ಗಾಂಧರ್ವ ವಿವಾಹವಾಗಿ ಪತಿಯಿಂದ ದೂರವಿರುವ ಪ್ರಸಂಗ ತಿಳಿದ ಕಣ್ಣಿರು, ಗೌತಮಿಯ ಜೊತೆಯಲ್ಲಿ ದುಶ್ಯಂತನ ಅರಮನೆಗೆ ಕಳಿಸುವ ಪ್ರಸಂಗ ಮನೋಹರವಾಗಿ ಜಿತ್ರಿಸಲಾಗಿದೆ. ಆಸ್ಥಾನ ಪ್ರವೇಶಿಸುವುದಕ್ಕೂ ಮುಂಚೆ, ಆಶ್ರಮದಲ್ಲಿ ಶಕುಂತಲೆ, ತ್ರಿಯತಮನ ವಿರಹವೇದನೆಯಲ್ಲಿ ಪರಿತಪಿಸುತ್ತಿರುವಾಗ ಮುನಿ ದೂರಾರ್ಥ ಶರ ಆಗಮಿಸುವ ವೇಳೆಗೆ ಮೈಮರೆಯಿರುವರ ಶಕುಂತಲೆಯನ್ನು ಕಂಡು ಯಾರ ನೆನಪಲ್ಲಿ ಕುಳಿತ್ತಿದ್ದೀರೋ, ಅವರು ನಿನ್ನನ್ನು ಮರೆತುಹೋಗಲಿ ಎಂಬ ಶಾಪದ ಜೊತೆಗೆ ವಿರಹ, ನೋವು, ಸಂಕಟಗಳನ್ನು ಅನುಭವಿಸುವಂತಹ ಯಾತನೆಯ ಕಷ್ಟದ ಪರಿಸ್ಥಿತಿ ಶಕುಂತಲೆಗೆ ಒದಗುವುದು ಶೋಚನೀಯ. ಮಾಡದ ತಪ್ಪಿಗೆ ನೋವನ್ನು ಅನುಭವಿಸಿದಾಕೆ ಶಾಕುಂತಲೆ. ಕವಿ ಕಾಳಿದಾಸ ವಿರಹ ವೇದನೆ ಮತ್ತು ಶಾಪವನ್ನು ರೂಪಿಸಿರುವ ಬಗೆಯೇ ಅಭಿಜ್ಞವಾಗಿದೆ. ಬದುಕಿನ ತಿರುವುಗಳು ಸಂಕಟಗಳು ಯಾವ ತಪ್ಪು ಇಲ್ಲದೆ, ಜೀವನವನ್ನು ಆಕ್ರಮಿಸುವ ಪರಿ ವಿಚಿತ್ರವಾದದ್ದು. ದುಷ್ಯಂತನ ಅರಮನೆಯ ಪ್ರವೇಶ, ಯಾವ ಪ್ರದೇಶದ ಪರಿವೇ ಇಲ್ಲದೆ ಬಂದ ಶಕುಂತಲೆಯ ಪಾಲಿಗೆ ಅಂದುಕೊಂಡು ಬಂದು ಅಪೂರ್ವಿಸಿತು. ಸುಖದ ನಡೆಸಿದ ಕಣ್ಣಿರು ಶಕುಂತಲೆಯ ಪರಿವೇಶದಲ್ಲಿ ಶಾಪದ ವಿರಹ ವಿಧಿಯಾಗಿ ಇರುತ್ತಿದ್ದು. ಅಲ್ಲಿಯೇ ಆಕೆಯ ಪ್ರಸವವು ನಡೆಯುತ್ತದೆ. ಮಗನು ದುಷ್ಯಂತನಷ್ಟೇ ಸುಂದರ, ಬುದ್ಧಿಯಲ್ಲಿ ಚರುವ, ಸಮರ್ಪಣಾಗಿ ಬೆಳೆಯುತ್ತಾನೆ.

ಇಡೀ ಪ್ರಕೃತಿಯೇ ಆಕೆಗೆ ಹೋಷಿತವಾಗಿ ರೂಪಗೊಳ್ಳುತ್ತದೆ. ತನ್ನ ತಪ್ಪಿನ ಅರಿವಾಗುವುದು ದುಷ್ಯಂತನಿಗೆ ಬೆಸ್ತನ್ ನದಿಯಲ್ಲಿ ಮೀನು ಹಿಡಿಯುವಾಗ ಮೀನಿನ ಹೊಟ್ಟೆಯಲ್ಲಿ ಉಂಗುರ ಗೋಚರವಾಗಿ ಅನುಗುಣವಾಗಿಯೇ ನಿರೂಪಿಸಿದ್ದಾರೆ. ನಯನ ಮನೋಹರವಾಗಿರುವ ಇಬ್ಬರ ಪ್ರೇಮಾಂಕುರ ವಿವಾಹದ ಬೇಸುಗೆಯಾಗಿದೆ. ದುಷ್ಯಂತಹು ಹೊರಡುವ ಸಂದರ್ಭ ಪ್ರಕೃತಿಯೇ ಶೋಕವಾಗುವ ಹಾಗೆ ಶಕುಂತಲೆಯ ಮನಸ್ಸು ಶೋಕಿಸುತ್ತಿದೆ. ಆದರೆ ದುಷ್ಯಂತನು ಹೊರಡುವ ಮನ್ನ ರಾಜಮುದ್ರೆಯನ್ನು ನೀಡಿ, ಅರಮನೆಗೆ ಕರೆಯಿಸಿಕೊಳ್ಳುವುದಾಗಿ ಹೇಳಿ ಹೊರಡುವನು. ಈ ಎಲ್ಲಾ ಜಿತ್ರೋವನ್ನೂ ಮನೋಜ್ಞವಾಗಿ ಜಿತ್ರಿಸಿರುವ ಬಸಪ್ತಶಾಸ್ತಿಯವರು ಕನ್ನಡ ಸಾಹಿತ್ಯದಲ್ಲಿಯೇ ಆಸ್ಥಾನ ವಿದ್ಘಾನ ಎನಿಸಿಕೊಂಡಿದ್ದಾರೆ. ಶಕುಂತಲೆಯ ತ್ರಿಯ ಗೆಳತಿಯರಾದ ಅನುಸೂಯ ಹಾಗು ತ್ರಿಯಂವದೆಯು ಗೆಳತನದ ವೈಶಿಷ್ಟ್ಯತೆಯನ್ನು ಮೂಲಕ್ಕೆ ದೋಷವಾಗದಂತೆ ಕಟ್ಟಿಕೊಡಲಾಗಿದೆ. ಗೆಳತಿಯ ಇಷ್ಟ ಕಷ್ಟಗಳಲ್ಲಿ ಇಬ್ಬರು ಗೆಳತಿಯರು ಬಹು ಕಾಳಜಿಯಿಂದಲೇ ನಡೆಯುವರು. ಕೋಪ, ಮುನಿಸುಗಳ ಜೊತೆಯಲ್ಲಿ ಒಂದು ಸ್ನೇಹವನ್ನು ಅಪೂರ್ವತೆಯಿಂದಲೇ ನೀಡಲಾಗಿದೆ.

ಕಣ್ಣಿರು ಶಕುಂತಲೆಯ ಸಾಕು ತಂದ. ತ್ರೀತಿಯ ಮಗಳ ಲಾಲನೆ, ಪಾಲನೆ ಮಾಡಿ ಬೇಕೆಂದಿರುತ್ತಿರುವ ತಪಸ್ಸಿಗೆ ಹೋದಾಗ ಮಗಳು ಗಾಂಧರ್ವ ವಿವಾಹವಾಗಿ ಪತಿಯಿಂದ ದೂರವಿರುವ ಪ್ರಸಂಗ ತಿಳಿದ ಕಣ್ಣಿರು, ಗೌತಮಿಯ ಜೊತೆಯಲ್ಲಿ ದುಶ್ಯಂತನ ಅರಮನೆಗೆ ಕಳಿಸುವ ಪ್ರಸಂಗ ಮನೋಹರವಾಗಿ ಜಿತ್ರಿಸಲಾಗಿದೆ. ಆಸ್ಥಾನ ಪ್ರವೇಶಿಸುವುದಕ್ಕೂ ಮುಂಚೆ, ಆಶ್ರಮದಲ್ಲಿ ಶಕುಂತಲೆ, ತ್ರಿಯತಮನ ವಿರಹವೇದನೆಯಲ್ಲಿ ಪರಿತಪಿಸುತ್ತಿರುವಾಗ ಮುನಿ ದೂರಾರ್ಥ ಶರ ಆಗಮಿಸುವ ವೇಳೆಗೆ ಮೈಮರೆಯಿರುವರ ಶಕುಂತಲೆಯನ್ನು ಕಂಡು ಯಾರ ನೆನಪಲ್ಲಿ ಕುಳಿತ್ತಿದ್ದೀರೋ, ಅವರು ನಿನ್ನನ್ನು ಮರೆತುಹೋಗಲಿ ಎಂಬ ಶಾಪದ ಜೊತೆಗೆ ವಿರಹ, ನೋವು, ಸಂಕಟಗಳನ್ನು ಅನುಭವಿಸುವಂತಹ ಯಾತನೆಯ ಕಷ್ಟದ ಪರಿಸ್ಥಿತಿ ಶಕುಂತಲೆಗೆ ಒದಗುವುದು ಶೋಚನೀಯ. ಮಾಡದ ತಪ್ಪಿಗೆ ನೋವನ್ನು ಅನುಭವಿಸಿದಾಕೆ ಶಾಕುಂತಲೆ. ಕವಿ ಕಾಳಿದಾಸ ವಿರಹ ವೇದನೆ ಮತ್ತು ಶಾಪವನ್ನು ರೂಪಿಸಿರುವ ಬಗೆಯೇ ಅಭಿಜ್ಞವಾಗಿದೆ. ಬದುಕಿನ ತಿರುವುಗಳು ಸಂಕಟಗಳು ಯಾವ ತಪ್ಪು ಇಲ್ಲದೆ, ಜೀವನವನ್ನು ಆಕ್ರಮಿಸುವ ಪರಿ ವಿಚಿತ್ರವಾದದ್ದು. ದುಷ್ಯಂತನ ಅರಮನೆಯ ಪ್ರವೇಶ, ಯಾವ ಪ್ರದೇಶದ ಪರಿವೇ ಇಲ್ಲದೆ ಬಂದ ಶಕುಂತಲೆಯ ಪಾಲಿಗೆ ಅಂದುಕೊಂಡು ಬಂದು ಅಪೂರ್ವಿಸಿತು. ಸುಖದ ನಡೆಸಿದ ಕಣ್ಣಿರು ಶಕುಂತಲೆಯ ಪರಿವೇಶದಲ್ಲಿ ಶಾಪದ ವಿರಹ ವಿಧಿಯಾಗಿ ಇರುತ್ತಿದ್ದು. ಅಲ್ಲಿಯೇ ಆಕೆಯ ಪ್ರಸವವು ನಡೆಯುತ್ತದೆ. ಮಗನು ದುಷ್ಯಂತನಷ್ಟೇ ಸುಂದರ, ಬುದ್ಧಿಯಲ್ಲಿ ಚರುವ, ಸಮರ್ಪಣಾಗಿ ಬೆಳೆಯುತ್ತಾನೆ.

### ಪರಮಾರ್ಥನ ಗ್ರಂಥಗಳು

1. ಕನಾಟಕ ಶಾಕುಂತಲ, ಬಸಪ್ತ ಶಾಸ್ತಿ, 1884
2. ಅನುವಾದ ಸಾಹಿತ್ಯ, ಡಾ. ಎ. ಮೋಹನ ಕುಂಟಾರ್, 2015, ಲಾವಣ್ಯ ಮುದ್ರಣ.
3. ಕನ್ನಡ ಸಾಹಿತ್ಯ ಚರಿತ್ರೆ, ರಂ. ಶ್ರೀ ಮುಗಳಿ, 1953, ಹಂಚ ಪ್ರಿಂಟಸ್‌.
4. ಸಂಸ್ಕೃತ ನಾಟಕಗಳ ಅನುವಾದ ಸಾಹಿತ್ಯ, ಜಿ. ಶ್ರೀನಿವಾಸ ಮೂರ್ತಿ, 2019, ರಾಜಾ ಪ್ರಿಂಟಸ್‌.